



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ - ೧೫೫ Volume - 155	ಮೈಸೂರು, ಗುರುವಾರ, ೦೫, ನವೆಂಬರ್, ೨೦೨೦ (ಕಾರ್ತಿಕ, ೧೪, ಶಕವರ್ಷ ೧೯೪೨) MYSURU, THURSDAY, 05, NOVEMBER, 2020 (Karthika, 14, ShakaVarsha 1942)	ಸಂಚಿಕೆ ೪೫ Issue 45
-----------------------------	--	-----------------------

ಭಾಗ ೬ ಎ

ಮೈಸೂರು ವಿಭಾಗಕ್ಕೆ ಮತ್ತು ಮೈಸೂರು, ಮಂಡ್ಯ, ಹಾಸನ ಚಿಕ್ಕಮಗಳೂರು, ದಕ್ಷಿಣಕನ್ನಡ ಕೊಡಗು, ಚಾಮರಾಜನಗರ, ಉಡುಪಿ ಜಿಲ್ಲೆಗಳಿಗೆ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಕಂದಾಯ ಇಲಾಖೆ
ಜಿಲ್ಲಾಧಿಕಾರಿಗಳ ಕಾರ್ಯಾಲಯ
ಚಾಮರಾಜನಗರ ಜಿಲ್ಲೆ, ಚಾಮರಾಜನಗರ
ಕಛೇರಿ ದೂರವಾಣಿ: 08226-223160, 223170, ಫ್ಯಾಕ್ಸ್: 08226-223180

ಸಂ:ಐಎನ್‌ಡಿ:ಸಿಆರ್:ಕ್ರಸುವ:ಅಧಿಸೂಚನೆ:2020-21

ದಿನಾಂಕ: 20.10.2020

ಅಧಿಸೂಚನೆ

ವಿಷಯ: ಕಲ್ಲುಪುಡಿ ಘಟಕದಲ್ಲಿ ಜಲ್ಲಿ ಮತ್ತು ಕೃತಕ ಮರಳು ಉತ್ಪಾದಿಸಲು (ಎಂ-ಸ್ಟ್ಯಾಂಡ್) ಸ್ಟೋನ್ ಕ್ರಷರ್ ಸ್ಥಾಪನೆಗಾಗಿ ಸುರಕ್ಷಿತ ವಲಯದ ಅಧಿಸೂಚನೆ ಹೊರಡಿಸುತ್ತಿರುವ ಬಗ್ಗೆ

ಉಲ್ಲೇಖ: ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ

1. ನಿಯಂತ್ರಣ(ತಿದ್ದುಪಡಿ)ಅಧಿನಿಯಮ, 2013
2. ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ (ತಿದ್ದುಪಡಿ) ನಿಯಮಗಳು 2014
3. ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ (ತಿದ್ದುಪಡಿ) ನಿಯಮಗಳು 2020 ಮತ್ತು ದಿನಾಂಕ: 31.03.2020
4. ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣಾ ಪ್ರಾಧಿಕಾರ ಸಮಿತಿ ಸಭೆಯ ನಡೆವಳಿಕೆ ದಿನಾಂಕ: 14.10.2020.

ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ (ತಿದ್ದುಪಡಿ) ಅಧಿನಿಯಮ, 2013, 2014 ಮತ್ತು 2020 ರ ನಿಯಮ 6(3) ರಂತೆ ಸದರಿ ಪ್ರದೇಶಗಳಲ್ಲಿ ಜಂಟಿ ತಪಾಸಣೆಯನ್ನು ಕಂದಾಯ ಇಲಾಖೆ, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ (೪೨೬೨)

ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಿ ಈ ಕೆಳಕಂಡಂತೆ ವರದಿ ಸಲ್ಲಿಸಿರುತ್ತಾರೆ.

1. ಪ್ರಸ್ತಾವಿತ ಪ್ರದೇಶದ ಗಡಿಯಿಂದ

ಎ) 200 ಮೀಟರ್‌ಗಳ ಒಳಗೆ ರಾಷ್ಟ್ರೀಯ ಹೆದ್ದಾರಿ ಅಥವಾ ರಾಜ್ಯ ಹೆದ್ದಾರಿಗಳು ಇರುವುದಿಲ್ಲ.

ಬಿ) 100 ಮೀಟರ್‌ಗಳ ಒಳಗೆ ಪ್ರಧಾನ ಜಿಲ್ಲಾ ರಸ್ತೆಗಳು ಅಥವಾ ಇತರೆ ರಸ್ತೆಗಳು ಇರುವುದಿಲ್ಲ.

ಸಿ) 500 ಮೀಟರ್‌ಗಳ ಒಳಗೆ ಕಂದಾಯ ಗ್ರಾಮಗಳು, ದೇವಾಲಯಗಳು, ಶಾಲೆಗಳು ಇರುವುದಿಲ್ಲ.

ಡಿ) ಮುನಿಸಿಪಲ್ ಕಾರ್ಪೊರೇಷನ್‌ಗಳು, ಸಿಟಿ ಮುನಿಸಿಪಲ್ ಕಾರ್ಪೊರೇಷನ್‌ಗಳು, ಟೌನ್

ಮುನಿಸಿಪಲ್ ಕೌನ್ಸಿಲ್‌ಗಳ ಸರಹದ್ದು ಹೊರಗೆ ಇರುತ್ತದೆ.

2. ಈ ಕಲ್ಲುಪುಡಿ ಘಟಕದಲ್ಲಿ ಕೃತಕ ಮರಳು ಉತ್ಪಾದಿಸಲು (ಎಂ-ಸ್ಯಾಂಡ್) ಕಲ್ಲುಪುಡಿ ಮಾಡುವ ಘಟಕಗಳ ಪ್ರದೇಶವು ಕನಿಷ್ಠ 1-00 ಎಕರೆ ಇರಬೇಕಾಗಿದ್ದು, ಸಲ್ಲಿಸಿರುವ ಅರ್ಜಿಗಳು 1-00 ಎಕರೆಗಿಂತ ಜಾಸ್ತಿ ಇರುತ್ತದೆ.

ಆದುದರಿಂದ ಅಂದರೆ ಪ್ರಸ್ತಾವಿತ ಪ್ರದೇಶವು ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ (ತಿದ್ದುಪಡಿ) ಅಧಿನಿಯಮ, 2013 & 2014 ಮತ್ತು 2020 ರ ನಿಯಮ 6 ರಲ್ಲಿ ವಿಧಿಸಿರುವ ಷರತ್ತುಗಳ ಅನುಸಾರ ಇರುವುದರಿಂದ ಸದರಿ ಪ್ರದೇಶವನ್ನು ಸುರಕ್ಷಿತ ವಲಯವೆಂದು ಘೋಷಿಸಬಹುದಾಗಿದೆ ಎಂಬುದಾಗಿ ವರದಿ ನೀಡಿರುತ್ತಾರೆ.

ಈ ಪ್ರಸ್ತಾವನೆಯನ್ನು ದಿನಾಂಕ: 14.10.2020 ರಂದು ನಡೆದ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣಾ ಪ್ರಾಧಿಕಾರದ ಸಭೆಯಲ್ಲಿ ಮಂಡಿಸಲಾಗಿದ್ದು, ಸದರಿ ಪ್ರಸ್ತಾವನೆಯನ್ನು ಸಭೆಯ ಅನುಮೋದಿಸಿರುವುದರಿಂದ ಈ ಪ್ರದೇಶವನ್ನು ಕಲ್ಲುಪುಡಿ ಘಟಕ ಸ್ಥಾಪಿಸಿ ಜಲ್ಲಿ ಮತ್ತು ಕೃತಕ ಮರಳು ಉತ್ಪಾದಿಸಲು (ಎಂ-ಸ್ಯಾಂಡ್) ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಅಧಿನಿಯಮ 2011 ಹಾಗೂ ತಿದ್ದುಪಡಿ ಅಧಿನಿಯಮ 2020 ರನ್ವಯ ಸುರಕ್ಷಿತ ವಲಯವೆಂದು ಘೋಷಿಸಲಾಗಿದೆ. ವಿವರಗಳು ಈ ಕೆಳಕಂಡಂತಿದೆ.

ಕ್ರ. ಸಂ.	ಹೆಸರು & ವಿಳಾಸ	ತಾಲ್ಲೂಕು	ಗ್ರಾಮ	ಸರ್ವೆ ನಂ.	ವಿಸ್ತೀರ್ಣ
1	ಮೆ ಶ್ರೀ ಚಾಮುಂಡೇಶ್ವರಿ ಹೊಸೂರು ಶಿವಪ್ಪ ಸ್ಟೋನ್ ಕ್ರಾಷರ್ ಮತ್ತು ಎಂ-ಸ್ಯಾಂಡ್ ಯೂನಿಟ್ ಪ್ರೋ: ಕೆ.ಎಸ್ ಮಾದಪ್ಪ, ಕೊತ್ತಲವಾಡಿ ಗ್ರಾಮ, ಚಾಮರಾಜನಗರ	ಚಾಮರಾಜ ನಗರ	ಕೊತ್ತಲವಾಡಿ	157/4	1-33

2	ಮೆ ಅನ್ನಪೂರ್ಣೇಶ್ವರಿ ಸ್ಕೋನ್ ಕ್ರಷರ್ ಪ್ರೋ: ಎಂ.ಆರ್ ಕಾರ್ತಿಕ್ ಬಿನ್ ರೇವಣ್ಣ, #812, 8ನೇ ಮೇನ್, ಸಿ ಬ್ಲಾಕ್, 3 ನೇ ಹಂತ, ವಿಜಯನಗರ, ಮೈಸೂರು	ಚಾಮರಾಜ ನಗರ	ಮುಕ್ಕಡಹಳ್ಳಿ	192/2, 192/4, 192/3	2-14
3	ಮೆ ಜೈಮಾರುತಿ ಸ್ಕೋನ್ ಕ್ರಷರ್ ಮತ್ತು ಎಂ-ಸ್ಯಾಂಡ್ ಯೂನಿಟ್, ಪ್ರೋ: ದೇವರಾಜ್ ಬಿನ್ ಲೇ ಕೆಂಪೇಗೌಡ, ಪಣ್ಯದಹುಂಡಿ, ಕಸಬಾ ಹೋಬಳಿ, ಚಾಮರಾಜನಗರ	ಚಾಮರಾಜ ನಗರ	ಮುತ್ತಿಗೆ	210/1	3-25.08
4.	ಶ್ರೀಮತಿ ಪಾರ್ವತಮ್ಮ ಕೋಂ ಹೆಚ್.ಪಿ ಶಿವಣ್ಣ, ಹುಳಿಮಾವು ಗ್ರಾಮ, ಬೊಕ್ಕಹಳ್ಳಿ ಅಂಚೆ, ನಂಜನಗೂಡು ತಾಲ್ಲೂಕು	ಚಾಮರಾಜ ನಗರ	ಬದನಗುಪ್ಪೆ	447/1	1-28
5	ಮೆ ಜಿ.ಬಿ.ಎಲ್.ಆರ್ ಕ್ರಷರ್ & ಎಂಸ್ಯಾಂಡ್ ಘಟಕ, ಪ್ರೋ ಶ್ರೀಮತಿ ಶಾಂತ ಕೋಂ ಮೋಹನ್ ಕುಮಾರ್ ಆರ್, #41, 4ನೇ ಮೇನ್, ಜಿ.ಎಸ್.ಎಸ್ ಮಹಿಳಾ ಕಾಲೇಜು, ಹಿಂದೆ ಸರಸ್ವತೀಪುರಂ, ಮೈಸೂರು.	ಗುಂಡ್ಲುಪೇಟೆ	ಕಮರಹಳ್ಳಿ	363/1,2,3	4-36
6	ಮೆ ಜ್ಯೋತಿ ಮೈಸ್ಯಾಂಡ್ ಅಂಡ್ ಕ್ರಷರ್ ಯೂನಿಟ್, #147, ಊಟಿ-ಮೈಸೂರು ರೋಡ್, ಬೇಗೂರು ಗ್ರಾಮ, ಗುಂಡ್ಲುಪೇಟೆ ತಾಲ್ಲೂಕು	ಗುಂಡ್ಲುಪೇಟೆ	ಬೇಗೂರು	147	5-07
7	ಮೆ ಅಪೆಕ್ಸ್ ಕ್ರಷರ್ಸ್ ಪ್ರೋ:ನವೀನ್ ಕುಮಾರ್ ಗುಪ್ತ, ಸ.ನಂ.200, 203, ಹಿರೀಕಾಟಿ ಗ್ರಾಮ, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ.	ಗುಂಡ್ಲುಪೇಟೆ	ಹಿರೀಕಾಟಿ	200 203	11-18
8	ಮೆ ಟೆಕ್ ಸ್ಯಾಂಡ್ ಪ್ರೋ:ಕೆ ಅರುಣ್‌ಕುಮಾರ್ ಬಿನ್ ಲೇ ಕರೀಗೌಡ, #1214, 7ನೇ 'ಎ' ಮೇನ್, 12 ನೇ ಕ್ರಾಸ್, 1ನೇ ಸ್ಟೇಜ್, ವಿಜಯನಗರ, ಮೈಸೂರು	ಗುಂಡ್ಲುಪೇಟೆ	ಅರೇಪುರ & ತೊಂಡವಾಡಿ	59, 257 258	7-29

ಭಾಗ ೬ಎ

ಕರ್ನಾಟಕ ರಾಜ್ಯಪತ್ರ, ಗುರುವಾರ, ೦೫, ನವೆಂಬರ್, ೨೦೨೦

೪೨೬೫

9	ಶ್ರೀ ಹೆಚ್ ಜಿ ಗೋವಿಂದಸ್ವಾಮಿ ಬಿನ್ ಎಲ್ ಗುರುಸ್ವಾಮಿ, ಹಸಗೂಲಿ, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ	ಗುಂಡ್ಲುಪೇಟೆ	ಹಸಗೂಲಿ	262/5	1-20
10	ಶ್ರೀ ಎಂ ರಾಜು ಮತ್ತು ವಿ ವೆಂಕಟಾಚಲಂ, ಬಿಸಿಲವಾಡಿ ಗ್ರಾಮ, ಚಾಮರಾಜನಗರ ತಾಲ್ಲೂಕು	ಚಾಮರಾಜ ನಗರ	ಹೆಗ್ಗೋರಾರ	153/8, 153/2, 153/7, 153/6, 153/3ಸಿ, 153/3ಎ, 153/9, 153/3ಬಿ	4-37
11	ಮೆ ಓಂ ಬಲ್ಲಮೆಟಲ್ಸ್, ಪ್ರೋ:ವಿಶಾಲ್.ಎಸ್ ಬಿನ್ ಶಿವಪ್ಪ, ಕೂತನೂರು ಗ್ರಾಮ, ಗುಂಡ್ಲುಪೇಟೆ	ಗುಂಡ್ಲುಪೇಟೆ	ಕೂತನೂರು	448/1, 448/2	6-12

ಮೇಲ್ಕಾಣಿಸಿದ ಪಟ್ಟಾ ಜಮೀನುಗಳಲ್ಲಿ ಕಲ್ಲುಪುಡಿ ಘಟಕಗಳಲ್ಲಿ ಕೃತಕ ಮರಳು ಉತ್ಪಾದಿಸಲು (ಎಂ-ಸ್ಯಾಂಡ್) ಕಲ್ಲುಪುಡಿ ಮಾಡುವ ಘಟಕ ಸ್ಥಾಪಿಸಲು ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ (ತಿದ್ದುಪಡಿ) ಅಧಿನಿಯಮ, 2013 ಮತ್ತು ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ (ತಿದ್ದುಪಡಿ) ನಿಯಮಗಳು, 2014 ರಲ್ಲಿ ವಿಧಿಸಿರುವ ಷರತ್ತುಗಳನ್ವಯ ಮತ್ತು ಕಾಲಕಾಲಕ್ಕೆ ಸರ್ಕಾರವು ನೀಡುವ ನಿರ್ದೇಶನ ಹಾಗೂ ಮಾರ್ಗಸೂಚಿಗಳನ್ನು ಪಾಲಿಸಲು ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಾವಳಿಗಳಂತೆ ಕ್ರಷರ್ ಸ್ಥಾಪಿಸಲು ಬದ್ಧರಾಗಿರಬೇಕು ಎಂಬ ಷರತ್ತುಗಳಿಗೆ ಒಳಪಡಿಸಿ ಈ ಅಧಿಸೂಚನೆ ಹೊರಡಿಸಿದೆ.

ತಮ್ಮ ವಿಶ್ವಾಸಿ,

ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು
ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ
ಲೈಸೆನ್ಸಿಂಗ್
ಮತ್ತು ನಿಯಂತ್ರಣಾ ಪ್ರಾಧಿಕಾರ
ಚಾಮರಾಜನಗರ ಜಿಲ್ಲೆ, ಚಾಮರಾಜನಗರ.

PR-201